



NP – 328

V Semester B.Com. Examination, January/February 2025
(Freshers/Repeaters) (NEP)

COMMERCE

DSC 5.3 : Principles and Practice of Auditing

Time : 2½ Hours

Max. Marks : 60

Instruction : Answers should be written **completely** either in **English** or in **Kannada**.

SECTION – A

Answer **any six** sub-questions. **Each** sub-question carries **two** marks. (6×2=12)

ಈ ಕೆಳಗಿನ ಯಾವುದಾದರೂ ಆರು ಉಪ-ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉಪ-ಪ್ರಶ್ನೆಯೂ ಎರಡು ಅಂಕಗಳನ್ನು ಹೊಂದಿರುತ್ತದೆ.

1. a) What do you mean by auditing ?

ಲೆಕ್ಕಪರಿಶೋಧನೆ ಎಂದರೇನು ?

b) What is wages ?

ಕೂಲಿ ಎಂದರೇನು ?

c) What is intangible asset ?

ಸ್ಪರ್ಶಿಸಲಾಗದ ಆಸ್ತಿಗಳು ಎಂದರೇನು ?

d) When can an auditor get extra remuneration ?

ಯಾವ ಸಂದರ್ಭದಲ್ಲಿ ಲೆಕ್ಕಪರಿಶೋಧಕನು ಹೆಚ್ಚುವರಿ ಸಂಭಾವನೆಯನ್ನು ಪಡೆಯುತ್ತಾನೆ ?

e) What is qualified audit report ?

ಅರ್ಹವಾದ ಲೆಕ್ಕಪರಿಶೋಧನಾ ವರದಿ ಎಂದರೇನು ?

f) What is an error of omission ?

ನಮೂದಿಸಿರದ ತಪ್ಪುಗಳು ಎಂದರೇನು ?

g) What is Audit Note Book ?

ಲೆಕ್ಕಪರಿಶೋಧನೆಯ ಟಿಪ್ಪಣಿ ಪುಸ್ತಕ ಎಂದರೇನು ?

h) What are floating assets ?

ತೇಲುವ ಸ್ವತ್ತುಗಳು ಎಂದರೇನು ?



P.T.O.



SECTION – B

(3×4=12)

Answer **any three** of the following. **Each** question carries 4 marks.

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯು ನಾಲ್ಕು ಅಂಕಗಳನ್ನು ಹೊಂದಿರುತ್ತದೆ.

2. Briefly explain the characteristics of auditing.

ಲೆಕ್ಕಪರಿಶೋಧನೆಯ ಲಕ್ಷಣಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.

3. Briefly discuss internal check as regards to wage payment.

ವೇತನ ಪಾವತಿಗೆ ಸಂಬಂಧಿಸಿದಂತೆ ಆಂತರಿಕ ತಪಾಸಣೆಯನ್ನು ಸಂಕ್ಷಿಪ್ತವಾಗಿ ಚರ್ಚಿಸಿ.

4. Discuss the methods of valuation of assets.

ಆಸ್ತಿಗಳ ಮೌಲ್ಯಮಾಪನ ವಿಧಾನಗಳನ್ನು ಚರ್ಚಿಸಿ.

5. What are the professional qualities of an auditor ?

ಲೆಕ್ಕಪರಿಶೋಧಕನ ವೃತ್ತಿಪರ ಗುಣಗಳಾವುವು ?

6. What are the types of Audit report ? Explain briefly.

ಲೆಕ್ಕಪರಿಶೋಧನೆಯ ವರದಿಯ ವಿಧಗಳಾವುವು ? ಸಂಕ್ಷಿಪ್ತವಾಗಿ ವಿವರಿಸಿ.

SECTION – C

(3×12=36)

Answer **any three** of the following. **Each** question carries 12 marks.

ಈ ಕೆಳಗಿನ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಯು ಹನ್ನೆರಡು ಅಂಕಗಳನ್ನು ಹೊಂದಿರುತ್ತದೆ.

7. Explain steps to be taken by the auditor before commencing a new audit.

ಹೊಸ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸುವ ಮೊದಲು ಲೆಕ್ಕಪರಿಶೋಧಕನು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಿ.

8. Explain internal check as regards to cash purchases.

ನಗದು ಖರೀದಿಗೆ ಸಂಬಂಧಿಸಿದಂತೆ ಆಂತರಿಕ ತಪಾಸಣೆಯನ್ನು ವಿವರಿಸಿ.

9. Explain the rights and duties of a company auditor.

ಕಂಪನಿಯ ಲೆಕ್ಕಪರಿಶೋಧಕನ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ವಿವರಿಸಿ.



10. Explain verification and valuation of

- a) Land and Building
- b) Plant and Machinery
- c) Creditors
- d) Contingent liability.

ಈ ಕೆಳಗಿನವುಗಳ ತಪಾಸಣೆ ಹಾಗೂ ಮೌಲ್ಯವನ್ನು ವಿವರಿಸಿ.

- a) ಭೂಮಿ ಮತ್ತು ಕಟ್ಟಡ
- b) ಯಂತ್ರ ಮತ್ತು ಸ್ಥಾವರ
- c) ಸಾಲಿಗರು
- d) ಅನಿಶ್ಚಿತ ಹೊಣೆಗಾರಿಕೆ.

1. Discuss the audit procedure of Banks.

ಬ್ಯಾಂಕ್‌ಗಳ ಲೆಕ್ಕಪರಿಶೋಧನೆಯ ವಿಧಾನಗಳನ್ನು ಚರ್ಚಿಸಿ.
